



ವಡದಿಂದ ಬಲಕ್ಕೆ

1. ಉತ್ತಾದನಾ ಚಟುವಟಿಕೆಗಳು ಮತ್ತೆ ಉದಯ 3
 3. ಬಿಸಿರುವುದು ಸಾಲದು; ಅದಕ್ಕೇ ಹೀಗೆ ಒರಟು 3
 4. ನಿರ್ಜನ ಪ್ರದೇಶ ತಲುಪಿದಾಗ ರಾತ್ರಿ ಆಗಿತ್ತು 3
 6. ಹಕ್ಕು ಕೇಳಲು ಹೋದರೆ ವೃಂಗ್ಲವಾಡಿದರೆ? 3
 7. ಅಭ್ಯರದ ಪ್ರಚಾರ ಕಾರ್ಯದಲ್ಲಿ ಅವನಿಗೆ ತುಂಬ ಆಸಕ್ತಿ 4
 9. ಕೊಳ್ಳು ಖಂಡವನ ಕೈತುಂಬ ಕಪ್ಪು ಹಣ 4
 11. ನಕಾರ ಎತ್ತಿದ್ದರಿಂದ ಲಾಭವಿಲ್ಲದ್ದು ಕೈಸೇರುವಂತಾಯಿತು 4
 13. ವ್ಯವಹಾರವಿರದ ದಿನ ಪ್ರತಿ ಏಳು ದಿವಸಗಳಿಗೆಯೇ 4
 15. ಕಡಿಮೆ ಏನೇನಿದೆಯೋ ಅದರ ಮೇಲಿಯೇ ಆಸೆ 3
 17. ಶ್ರಮಪಟ್ಟವನ ಕವ್ಯವೆಲ್ಲ ಪರಿಹಾರವಾಯಿತು 3
 18. ಮೇವ ರಾಶಿಗೆ ಸೇರಿದವನು ಲಕ್ಷ್ಮೀಯ ಪತಿ 3
 19. ಹಕ್ಕಿಗಳ ಉಲ್ಲಿಯನ್ನು ಕೇಳಿ ಎಂಥ ಸಂಸಾರ 3

ಮೇಲನಿಂದ ಕೆಳಕ್ಕೆ

1. ಕಾನು ಉರುಳಾಡಲು ಸೂಕ್ತವಾಗಿದೆ ಮುದ್ದು ಮರಳು 3
 2. ಕೆಟ್ಟಿ ನಾರಿಯ ಕೈಗೆ ಕೊಡಿದ್ದರೆ ಕ್ರಾರ ಶೈಕ್ಷಿಕ ತಾಣ ವಿಚಿತ್ರ 3
 3. ಬಂದವರನ್ನು ಬೆದರಿಸಲು ಬಳಸಿದ್ದು ಭಾರೀ ಹುಲ್ಲು ಗಿಡದ ಕಾಂಡ 3
 5. ನರಳಾಟ ನಿಂತ ಮೇಲೆ ಸಂಪೂರ್ಣ ನಿಶ್ಚಯಿತೆ 3
 7. ಅಜ್ಞನಿಗೂ ತಿಳಿದಿಲ್ಲದ ಇವರೆಲ್ಲ ನಮ್ಮವರಲ್ಲದ ಮನುಷ್ಯರು 4
 8. ನಿಜ ಜನರ ಸುಂಬಿನಲ್ಲಿ ಯಾರೀ ಅಕ್ಷಸಾಲಿಗಿ? 4
 9. ಕೆಟ್ಟಿ ಚೆಡಿರಿದಿಲ್ಲದೂ ಮಾಡುವ ಕೇಲಸಗಳಿಲ್ಲ ಬೇಕಾಯಿಟ್ಟಿ 4
 10. ಏರಾಟನ ಪಾತ್ರಧಾರಿ ಅವನೊಬ್ಬ ಅಭಿನಯ ಶೈವ್ಯ 4
 12. ಕಲಿಕ ನೀರ್ಲಳ್ಳಾ ಬೆಲೆಿದ್ದು ಹೇಗೆ ಇಂಥ ಕೊಳೆ? 3
 14. ಯಾವ ಉದ್ದೇಶವೂ ಇಲ್ಲದೆ ಸುತ್ತಾಡಲು ಹೋದದ್ದು ಅನ್ನ ರಾಷ್ಟ್ರ 3
 15. ಕಣ್ಣಗಳನ್ನು ತಳಿಸುವಂತಹ ಅದ್ಭುತ ಅಡವಿ 3
 16. ವಾರಾನ್ಸು ನೀಡುವುದೂ ಒಂದು ಬಗೆಯ ಸಹಾಯವೇ ತಾನೇ? 3

29-06-2023 ಉತ್ತರಗಳು

ವಡದಿಂದ ಬಲಕ್ಕೆ

1. ಕರಂಡಕ 3. ವಿಶಾಲ 4. ಮನವಿ 6. ಹರಿದಾರಿ 7. ಅಸಮ 9. ಸಂಗಮ 11. ಕೆರಳ 13. ಕವಿತ್ತ 15. ಅಭಾಗತ 17. ಸುಗಂಧ 18. ವರಾತ 19. ಮನೋಹರ

ಮೇಲನಿಂದ ಕೆಳಕ್ಕೆ

1. ಕಲಹ 2. ಕಮರಿ 3. ವಿದ್ವಾಂಸ 5. ವಿರಾಗ 7. ಅರಿಕೆ 8. ಮರುಳು 9. ಸಂದೂಕ 10. ಮಹತ್ತ 12. ರಕ್ಷಿಸು 14. ವಿನಿತ 15. ಅಧಮ 16. ತವರ

ವಜ್ರವಾಗುತ್ತಿದೆಯೇ ನಕ್ಕತ್ತ?

ಬಾಹ್ಯಾಕಾಶದಲ್ಲಿ ಇದೊಂದು ಪ್ರಪ್ರಥಮ ಶೋಧ; ಮಹದಃಕ್ರಿಯ ಶೋಧ ಕೂಡಾ ನಮ್ಮ ಗ್ರಾಲಕ್ಷಿಯಲ್ಲೇ, ನಮ್ಮ ಸನಿಹದಲ್ಲೇ ಇರುವ ನಕ್ಕತ್ತವೇಂದು ಅಭಿಭಾವಕ ಗಾತ್ರದ ಒಂದು ವಜ್ರದ ಚೆಂಡಾಗಿ ರೂಪಾರ್ಥಗೊಳ್ಳುತ್ತಿದೆ!

ಆ ನಕ್ಕತ್ತದ ಹೆಸರು HD 190412 C. ನಮ್ಮಿಂದ 104 ಜ್ಯೋತಿರ್ವರ್ಷ ದೂರದಲ್ಲಿ HD 190412 ಎಂಬ ನಾಲ್ಕು ತಾರೆಗಳ ವ್ಯವಸ್ಥೆಯೊಂದಿದೆ (Quadruplet Star System). ಒಂದಕ್ಕೊಂದು ಗುರುತ್ವಬಲದಿಂದ ಬಂಧಗೊಂಡಿರುವ ತಾರೆಗಳ ಈ ವ್ಯವಸ್ಥೆಯಲ್ಲಿರುವ HD 190412 C ನಕ್ಕತ್ತ ಪ್ರಸ್ತುತ ಶೈತ್ರ ಕುಬ್ಬ (White Dwarf) ಹಂತದಲ್ಲಿದೆ. ಭೂಮಿಯ ಉತ್ತರ ಗೋಳಾರ್ಥದಿಂದ ಸಾಮಾನ್ಯ ದೂರದರ್ಶಕಗಳ ಮೂಲಕವೇ ಈ ತಾರೆ ಗೊಳಿಕರಿಸುತ್ತದೆ.

ನಿಮಗೇ ತೀಂದಂತೆ ನಮ್ಮ ಸೂರ್ಯನ (ಚಿತ್ತ 2) ಸುಮಾರು 1.5 ಮಿಡಿಗೂ ಕಡಿಮೆ ದ್ವಾರಾಶಿಯ ತಾರೆಗಳು ತಮ್ಮ ಜೀವಿತದ ಕೊನೆಯ ಹಂತದಲ್ಲಿ ಕೆಂಪು ದ್ವೈತ್ಯ (Red Giant) ಹಂತವನ್ನು ತಲುಪುತ್ತವೆ (ಚಿತ್ತ 1 ಮತ್ತು 3). ಆ ಹಂತದ ಅಂತ್ಯದಲ್ಲಿ ಕೆಂಪು ದ್ವೈತ್ಯದ ಹೊರ ಪದರಗಳೆಲ್ಲ ಕಳಚಿ ಕೇಂದ್ರದ ಪಟ್ಟಿ ಗಾತ್ರದ, ಫುನ್ ರೂಪದ, ಸಾಂಧ್ರ ಗಭರದ ಸುತ್ತ ಹರಡಿಕೊಳ್ಳುತ್ತವೆ (ಚಿತ್ತ 1 ರಲ್ಲಿ ಗಮನಿಸಿ). ಕೆಲವೇ ಮೂಲವಸ್ತುಗಳಿಂದ ಕೂಡಿ ಅಳಿವ ತಾವೆದಿದೆ ಬೆಳ್ಳನೆ ಬೆಳಗೆನಿಡಗುವ ಆ ಅವರೆವಿವೇ ಶೈತ್ರ ಕುಬ್ಬ. ಶೈತ್ರ ಕುಬ್ಬಗಳು ನಿಧಾನವಾಗಿ ತಣ್ಣಾಗಿ ಕಡೆಗೆ ಕಾಂತಿ ರಹಿತ ಅಂತರ್ಕಾಂತ ಯಾಗಳಾಗಿ ಉಳಿಯುತ್ತವೆ. ಪ್ರಸ್ತುತ ಶೈತ್ರ ಕುಬ್ಬ ಹಂತದಲ್ಲಿರುವ HD 190412 C ನಕ್ಕತ್ತದ್ದು ನಮ್ಮ ಸೂರ್ಯನ ಶೇ. 81.7 ರಮ್ಯ ದ್ವಾರಾಶಿ (ಸೂರ್ಯನ ದ್ವಾರಾಶಿ 2×10^{30} ಕಿ.ಗ್ರಾ.0). ಇಷ್ಟು ದ್ವಾರಾಶಿಯ ಒತ್ತಾಗಿ ಅಡಕವಾಗಿದೆಯಂದರೆ ಈ ಶೈತ್ರ ಕುಬ್ಬದ ತ್ರಿಜ್ಯ ನಮ್ಮ ಗುರುಗುದ ತ್ರಿಜ್ಯದ ಶೇ. 10 ರಷ್ಟೇ ಇದೆ. ಇದು 7150 ಕಿ.ಮೀ.ಗೆ ಸಮಾನ; ಎದರೆ ನಮ್ಮ ಭೂತೀಜ್ಞಿತ ಸ್ಥಳ ಹೆಚ್ಚು ಅಷ್ಟೇ! 4.2 ಶತಕೋಟಿ ವರ್ಷ ವಯಸ್ಸಿನ ಈ ತಾರೆ 6,300 ದಿಗ್ರಿ ಸೆಲ್ಲಿಯೂ ಮೇಲ್ಪು ತಾಪದೋಡನೆ (ನಮ್ಮ ಸೂರ್ಯನ ಮೇಲ್ಪು ಉಷ್ಣತೆ ಸುಮಾರು 6000 ದಿಗ್ರಿ) ಬೆಳ್ಗಿ ಬೆಳಗುತ್ತದೆ.

ಯೋಗಾಯೋಗ ಏನೆಂದರೆ HD 190412 C ಶೈತ್ರ ಕುಬ್ಬದಲ್ಲಿರುವ ಮೂಲವಸ್ತುಗಳು ಇವರೆಡೆ: ಆಮ್ಮಜನಕ ಮತ್ತು ಇಂಗಾಲ. ವಜ್ರದಲ್ಲಿನ ಧಾರುಗಳೂ ಈ ಏರಿಯೇ ತಾನೇ? ಹಾಗಾಗಿ ತಣ್ಣಾಗಾದಿಲ್ಲ ಈ ತಾರೆ ಅಪ್ಪಣಿ ವಜ್ರವಾಗಿ ರೂಪಾಂತರಗೊಳ್ಳುತ್ತದೆ.

ಪೂರ್ಣ ತಣ್ಣಾಗಾಗಿ ಸುಮಾರು ನಮ್ಮ ಭೂ ಮಿಯ ಮೂಲ ಗಾತ್ರದ ಒಂದೇ ವಜ್ರದ ಹರಳಾಗುತ್ತದೆ!

ಅದರೆ, ಭಾರೀ ನಿರಾಸೆಯ ವಿವರ ಏನೆಂದರೆ, ಈ ಅಧಿಕ ನಿರ್ಮಾತಿಯನ್ನು ಕಾಣಲು ಯಾರೂ ಕಾಯುವಂತಿಲ್ಲ. ಏಕೆಂದರೆ ಅದು ಪೂರ್ಣಗೊಳ್ಳಲು ಒಂದು ಕ್ಷಾತ್ರಿಲಿಯನ್ ವರ್ಷಗಳು ಎಂದರೆ ಒಂದು ಕೇಳಿ ಶತಕೋಟಿ ವರ್ಷ (1×10^{15} ವರ್ಷ) ಬೇಕು! ನಮ್ಮ ವಿಶ್ವದ (Universe) ಈಗಿನ ವಯಸ್ಸೇ 13.6 ಶತಕೋಟಿ ವರ್ಷ ಎಂಬುದು ಇಲ್ಲಿ ಗಮನಿಸಬೇಕಾದ ಅಂತಾ!

